



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಗುರುವಾರ, ೨೨, ಫೆಬ್ರವರಿ, ೨೦೨೪(ಫಾಲ್ಗುಣ, ೦೩, ಶಕವರ್ಷ, ೧೯೪೫) BENGALURU, THURSDAY, 22, FEBRUARY, 2024(PHALGUNA, 03, SHAKAVARSHA, 1945)	ಸಂ. ೧೦೯ No. 109
---------------------	----------------------------------------------------------------------------------------------------------------------------------------------	--------------------

ಕರ್ನಾಟಕ ಸರ್ಕಾರದ ನಡವಳಿಕೆಗಳು

ವಿಷಯ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿ ಬಗ್ಗೆ.

ಓದಲಾಗಿದೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020.

ಪ್ರಸ್ತಾವನೆ :

1. ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಸ್ವಯಂ ಘೋಷಣೆ ಆಸ್ತಿತೆರಿಗೆ ಪದ್ಧತಿ ಅಡಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಬಿ.ಬಿ.ಎಂ.ಪಿ. ಅಧಿನಿಯಮ, 2020 ರ ಅವಕಾಶಗಳ ಅನ್ವಯ ಒಂದು ವೇಳೆ ಸಾರ್ವಜನಿಕರು ಸ್ವಯಂ ಘೋಷಣೆ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ತಾವು ಪಾವತಿಸಬೇಕಾದ ತೆರಿಗೆಗಿಂತ ಕಡಿಮೆ ತೆರಿಗೆ ಪಾವತಿಸಿದ್ದು, ಪಾಲಿಕೆಯು ಅಂತಹ ಪ್ರಕರಣಗಳನ್ನು ಪರಿಶೀಲನೆಯ ಸಂದರ್ಭದಲ್ಲಿ ಗುರುತಿಸಿದಲ್ಲಿ ತೆರಿಗೆದಾರರು/ಆಸ್ತಿ ಮಾಲೀಕರು ಪಾವತಿಸಬೇಕಿದ್ದ ಆಸ್ತಿತೆರಿಗೆ ಮತ್ತು ಪಾವತಿಸಲಾದ ಆಸ್ತಿತೆರಿಗೆ ಮೊತ್ತದ ನಡುವಿನ ವ್ಯತ್ಯಾಸ ಶೇ.5 ಕ್ಕಿಂತ ಹೆಚ್ಚಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ತೆರಿಗೆದಾರರು/ಆಸ್ತಿ ಮಾಲೀಕರು ಸಂದಾಯ ಮಾಡದಿದ್ದ ತೆರಿಗೆ ಮೊತ್ತದೊಂದಿಗೆ ಆ ಮೊತ್ತದ ಎರಡರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಿರುತ್ತದೆ. ಅಷ್ಟಲ್ಲದೆ ಆ ವ್ಯತ್ಯಾಸದ ಮೊತ್ತಕ್ಕೆ ವಾರ್ಷಿಕ ಶೇ.9 ರಷ್ಟು ಬಡ್ಡಿಯನ್ನು ಸಹ ಪಾವತಿಸಬೇಕಾಗಿರುತ್ತದೆ. ಮುಂದುವರಿದು, ಇಂತಹ ಬಾಕಿ ಮೊತ್ತವನ್ನು ದಂಡ ಮತ್ತು ಬಡ್ಡಿಯೊಂದಿಗೆ ಪಾವತಿಸಿಕೊಳ್ಳಲು ಯಾವುದೇ ಗರಿಷ್ಠ ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಿರುವುದಿಲ್ಲ. ಅಂದರೆ, ಬಾಕಿಯು ಎಷ್ಟೇ ವರ್ಷಗಳ ಹಳೆಯದಾದರೂ ಅಷ್ಟೂ ವರ್ಷಗಳಿಗೆ ದಂಡ ಮತ್ತು ಬಡ್ಡಿಯನ್ನು ಪಾವತಿಸಬೇಕಾಗಿರುತ್ತದೆ.

2. ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಮಾಲೀಕರು /ತೆರಿಗೆದಾರರು ಸ್ವಯಂ ಘೋಷಣೆ ಪದ್ಧತಿ ಅಡಿಯಲ್ಲಿ ಆಸ್ತಿಯ ವಿವರಗಳನ್ನು ಘೋಷಿಸಿಕೊಂಡು ಆಸ್ತಿತೆರಿಗೆ ಪಾವತಿಸಿರುವ ಪ್ರಕರಣಗಳನ್ನು ಪರಿಶೀಲಿಸುವ ಕುರಿತು ವ್ಯಾಪಕ ಅಭಿಯಾನವನ್ನು ಬಿ.ಬಿ.ಎಂ.ಪಿ. ಯಿಂದ ಹಮ್ಮಿಕೊಳ್ಳಲಾಗಿರುತ್ತದೆ. ಈ ಸಂದರ್ಭದಲ್ಲಿ ಹಲವು ಆಸ್ತಿಗಳಿಗೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ತಪ್ಪಾಗಿ ಆಸ್ತಿತೆರಿಗೆಯನ್ನು ಘೋಷಿಸಿಕೊಂಡಿರುವುದು ಕಂಡುಬಂದಿರುತ್ತದೆ. ಈ ಕಾರಣದಿಂದಾಗಿ ಹಲವಾರು ಪ್ರಕರಣಗಳಲ್ಲಿ ಬಾಕಿ ಮೊತ್ತ, ಬಡ್ಡಿ ಮತ್ತು ದಂಡಗಳನ್ನು ಸಂಗ್ರಹಿಸಬೇಕಾದ ಪರಿಸ್ಥಿತಿ ಉಂಟಾಗಿರುತ್ತದೆ.

3. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರು ತಾವು ಉದ್ದೇಶಪೂರ್ವಕವಾಗಿ ಆಸ್ತಿ ತೆರಿಗೆಯನ್ನು ತಪ್ಪಾಗಿ ಘೋಷಿಸಿರುವುದಿಲ್ಲ. ಬದಲಿಗೆ ಬಿ.ಬಿ.ಎಂ.ಪಿ.ಯ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯು ಕ್ಲಿಷ್ಟಕರವಾಗಿರುವ ಕಾರಣ ಈ ತಪ್ಪುಗಳು ಉಂಟಾಗಿರುತ್ತವೆ; ಆದಕಾರಣ, ಉದ್ದೇಶಪೂರ್ವಕವಲ್ಲದೆ ತಪ್ಪುಗಳಿಗೆ

ತಮಗೆ ದಂಡನೆ ವಿಧಿಸುವುದು ಸಮರ್ಥನೀಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಮುಂದುವರೆದು, ಇಂತಹ ಪ್ರಕರಣಗಳಲ್ಲಿ ಕಾಲಮಿತಿಯಲ್ಲಿ ಪರಿಶೀಲನೆ ನಡೆಸದೆ ಆಸ್ತಿತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಪ್ರಕರಣಗಳಲ್ಲಿ ಅಂತಹವರಿಗೆ ಸೂಚನೆಗಳನ್ನು ನೀಡುವುದು ಬಿ.ಬಿ.ಎಂ.ಪಿ.ಯ ಆದ್ಯ ಕರ್ತವ್ಯವಾಗಿರುತ್ತದೆ. ಬದಲಿಗೆ ಇಷ್ಟು ವರ್ಷಗಳ ಬಳಿಕ ಒಂದೇ ಬಾರಿಗೆ ಇಷ್ಟು ಮೊತ್ತದ ಬಾಕಿ, ದಂಡ ಮತ್ತು ಬಡ್ಡಿಯನ್ನು ವಿಧಿಸುವುದು ಸೂಕ್ತವಾದ ಕ್ರಮವಲ್ಲ ಎಂದೂ ಸಹ ಅಸಮಾಧಾನ ವ್ಯಕ್ತಪಡಿಸಲಾಗುತ್ತಿರುತ್ತದೆ.

4. ಮೇಲೆ ತಿಳಿಸಲಾದಂತಹ ಪ್ರಕರಣಗಳಲ್ಲಿ ಬಿ.ಬಿ.ಎಂ.ಪಿ.ಯು ಬಾಕಿ, ದಂಡ ಮತ್ತು ಬಡ್ಡಿ, ಎಂದು ವಿಧಿಸುತ್ತಿರುವ ಮೊತ್ತವು ದೊಡ್ಡ ಪ್ರಮಾಣದ್ದಾಗಿದ್ದು, ಇದರಿಂದ ಸಾರ್ವಜನಿಕರು ಆರ್ಥಿಕವಾಗಿ ತೀವ್ರ ದುಸ್ಥಿತಿಯನ್ನು ಎದುರಿಸುವ ಪ್ರಸಂಗ ಉಂಟಾಗುತ್ತಿರುತ್ತದೆ. ಈ ಅಭಿಯಾನದಲ್ಲಿ, ಈಗಾಗಲೇ 10,000 ಕ್ಕೂ ಹೆಚ್ಚು ವಾಣಿಜ್ಯ ಆಸ್ತಿಗಳಿಗೆ ಬೀಗ ಮುದ್ರೆ ಹಾಕಲಾಗಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅಭಿಯಾನವು ಮುಂದುವರೆದಂತೆಲ್ಲ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇರುತ್ತದೆ.

5. ಈ ಹಿನ್ನೆಲೆಯಲ್ಲಿ ಸರ್ಕಾರವು ಬಿ.ಬಿ.ಎಂ.ಪಿ ಯಿಂದ ವಿವರಗಳನ್ನು ಪಡೆದು ಪ್ರಸ್ತುತ ವಿಷಯವನ್ನು ಪರಿಶೀಲಿಸಿರುತ್ತದೆ. ಕೆಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಸ್ವಯಂ ಘೋಷಣೆ ಆಸ್ತಿ ತೆರಿಗೆಯನ್ನು ಸಂದಾಯ ಮಾಡಿರುವ ಸಾಧ್ಯತೆ ಇದೆಯಾದರೂ ಹೆಚ್ಚಿನ ಪ್ರಕರಣಗಳಲ್ಲಿ ಸಾರ್ವಜನಿಕರು ಅರಿವಿನ ಕೊರತೆಯಿಂದಾಗಿ ತಪ್ಪು ಮಾಡಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೇ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಇಂತಹ ಪ್ರಕರಣಗಳನ್ನು ಗುರುತಿಸಿ ಕ್ರಮವಹಿಸುವುದು ಬಿ.ಬಿ.ಎಂ.ಪಿ.ಯ ಆದ್ಯ ಕರ್ತವ್ಯವಾಗಿರುತ್ತದೆ.

6. ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ದಂಡ ಮತ್ತು ಬಡ್ಡಿಯ ಪ್ರಮಾಣವನ್ನು ಕಡಿಮೆಗೊಳಿಸಲು ಹಾಗೂ ವಸತಿ ಮತ್ತು ಮಿಶ್ರ ಬಳಕೆಯ ಆಸ್ತಿಗಳ ತೆರಿಗೆ ಬಾಕಿಯನ್ನು ವಸೂಲಿ ಮಾಡುವಲ್ಲಿ ಪರಿಗಣಿಸಬಹುದಾದ ಹಿಂದಿನ ವರ್ಷಗಳ ಸಂಖ್ಯೆಗೆ ಮಿತಿ ವಿಧಿಸಲು ಬಿ.ಬಿ.ಎಂ.ಪಿ. ಅಧಿನಿಯಮ, 2020 ಕ್ಕೆ, ತಿದ್ದುಪಡಿ ತರಲು ಈಗಾಗಲೇ ಕ್ರಮವಹಿಸುತ್ತಿದೆ. ಬಿ.ಬಿ.ಎಂ.ಪಿ. ಅಧಿನಿಯಮ, 2020 ಕ್ಕೆ ತಿದ್ದುಪಡಿ ಮಾಡುವ ಕ್ರಮಕ್ಕೆ ಸಾಕಷ್ಟು ಸಮಯದ ಅಗತ್ಯವಿದ್ದು, ಈಗಾಗಲೇ 2023-24ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ಹಂತವನ್ನು ತಲುಪಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು 'One Time Settlement (OTS) ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತವೆಂದು ಪರಿಗಣಿಸಿರುವುದರಿಂದ ಈ ಕೆಳಗಿನಂತೆ ಆದೇಶ ಹೊರಡಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ನಆಇ 18 ಬಿಬಿಎಸ್ 2024 (ಇ) (ಭಾ-2),
ಬೆಂಗಳೂರು, ದಿನಾಂಕ:22-02-2024.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿನ ಬಾಕಿ ಆಸ್ತಿತೆರಿಗೆ ಪಾವತಿಗೆ ಸಂಬಂಧಿಸಿದಂತೆ ಈ ಕೆಳಗಿನಂತೆ 'One Time Settlement (OTS)' ಯೋಜನೆಯನ್ನು ತಕ್ಷಣದಿಂದ ಕಾರ್ಯಾಚರಣೆಗೆ ಬರುವಂತೆ ಜಾರಿಗೊಳಿಸಿ ಆದೇಶಿಸಿದೆ:

- a) ಬಿ.ಬಿ.ಎಂ.ಪಿ. ಅಧಿನಿಯಮ, 2020 ಕಲಂ 144 ಉಪ ಕಲಂ 15 ರ ಖಂಡ (ಬಿ) ಅಡಿಯಲ್ಲಿ ದಂಡವು ವಂಚಿಸಿದ ತೆರಿಗೆ ಮೊತ್ತಕ್ಕೆ ಸಮನಾಗಿರತಕ್ಕದ್ದು.
- b) ಎಸ್.ಎ.ಎಸ್. 2016 ಅಧಿಸೂಚನೆಯ ವಸತಿ ವರ್ಗ-III ರ ಅಡಿಯಲ್ಲಿ ಸ್ವಂತ ಉಪಯೋಗದ 1000 ಚದರ ಅಡಿಗಿಂತ ಹೆಚ್ಚಿಲ್ಲದ ಹಾಗೂ ಕೇವಲ ನೆಲ ಮಹಡಿಯನ್ನು ಹೊಂದಿರುವ ಟೈಲ್ಡ್ ಅಥವಾ ಶೀಟ್ ರೂಫ್ (ಆರ್ ಸಿಸಿ ಅಲ್ಲದ) ವಸತಿ ಆಸ್ತಿಗಳಿಗೆ (ವಂಚಿಸಿದ ತೆರಿಗೆಯ ಮೇಲೆ) ಶೇ.25 ದಂಡ ವಿಧಿಸಲಾಗಿದೆ.

- c) ಎಸ್.ಎ.ಎಸ್. 2016 ಅಧಿಸೂಚನೆಯ ವಸತಿ ವರ್ಗ IV ರ ಅಡಿಯಲ್ಲಿ ಗುಡಿಸಲುಗಳು, ಬಡವರಿಗಾಗಿ ಸರ್ಕಾರಿ ವಸತಿ ಸೌಲಭ್ಯ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಥವಾ ಬಿ.ಬಿ.ಎಂ.ಪಿ.ಯಿಂದ ಕೊಳೆಗೇರಿ ಎಂದು ಘೋಷಿಸಿದ ವಸತಿ ಆಸ್ತಿಗಳಲ್ಲಿ, ಸ್ವಂತ ಉಪಯೋಗದ 300 ಚದರ ಅಡಿಗಳಿಗಿಂತ ಕಡಿಮೆ ವಿಸ್ತೀರ್ಣದ ಮನೆಗಳಿಗೆ ಯಾವುದೇ ದಂಡ ಅನ್ವಯಿಸುವುದಿಲ್ಲ.
- d) ಆಸ್ತಿತೆರಿಗೆ ವಿಳಂಬ ಪಾವತಿ ಮೇಲಿನ ಬಡ್ಡಿ, ಕಲಂ 144(15) ಖಂಡ (ಬಿ) ರ ಪ್ರಕಾರ ವಂಚಿಸಿದ ತೆರಿಗೆ ಮೇಲಿನ ಬಡ್ಡಿ ಹಾಗೂ ಆಸ್ತಿತೆರಿಗೆ ನಿಗದಿಯಾಗದ ಹಾಗೂ ಆಸ್ತಿತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳಿಗೆ ವಿಧಿಸುವ ಬಡ್ಡಿ, ಈ ಮೂರು ಪ್ರಕರಣಗಳಲ್ಲಿ ಬಡ್ಡಿ ಮೊತ್ತದಿಂದ ವಿನಾಯಿತಿ ನೀಡಲಾಗಿದೆ.
- e) ಬಿ.ಬಿ.ಎಂ.ಪಿ ಅಧಿನಿಯಮ 2020, ಕಲಂ 144 ಉಪ ಕಲಂ 15 (ಬಿ) ಅಡಿಯಲ್ಲಿ ಆಸ್ತಿತೆರಿಗೆ ವಂಚಿಸಿರುವುದು ಕಂಡುಬಂದ ಅಥವಾ ಆಸ್ತಿತೆರಿಗೆ ನಿಗದಿಯಾಗದ ಹಾಗೂ ಆಸ್ತಿತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸಂದರ್ಭಗಳಲ್ಲಿನ ವಸತಿ ಅಥವಾ ಮಿಶ್ರ ಬಳಕೆಯ ಆಸ್ತಿಗಳ (ಮಿಶ್ರ ಬಳಕೆ ಎಂದರೆ ಬಿ.ಬಿ.ಎಂ.ಪಿ ದಾಖಲೆಗಳಲ್ಲಿ ಒಂದೇ ಆಸ್ತಿ ಗುರುತಿನ ಸಂಖ್ಯೆ ಹೊಂದಿರುವ ಸ್ವತ್ತನ್ನು ಭಾಗಶಃ ವಸತಿ ಮತ್ತು ಭಾಗಶಃ ವಸತಿಯೇತರ ಉದ್ದೇಶಕ್ಕಾಗಿ ಬಳಸಲಾಗುತ್ತಿರುವ ಆಸ್ತಿಗಳಿಗೆ ಮಾತ್ರ) ಆಸ್ತಿತೆರಿಗೆ ಬಾಕಿಗಳ ವಸೂಲಾತಿ, ಅಥವಾ ಅದಕ್ಕೆ ಪಾವತಿಸಬೇಕಾದ ಬಡ್ಡಿ ಅಥವಾ ಅದರ ಮೇಲಿನ ದಂಡವನ್ನು ಗರಿಷ್ಠ ಐದು ವರ್ಷಗಳವರೆಗೆ ಮಿತಿಗೊಳಿಸತಕ್ಕದ್ದು.
- f) ಆಸ್ತಿತೆರಿಗೆ ವಂಚನೆ ಪ್ರಕರಣಗಳಲ್ಲಿ ಅಥವಾ ಆಸ್ತಿತೆರಿಗೆ ಬಾಕಿ ಇರುವ ಸ್ವತ್ತುಗಳಿಗೆ ಈಗಾಗಲೇ ನೀಡಿರುವ ಬೇಡಿಕೆಗೆ, ಸಂಪೂರ್ಣ ಆಸ್ತಿತೆರಿಗೆ ಪಾವತಿ ಮಾಡದೆ ಇರುವ ಪ್ರಕರಣಗಳಲ್ಲಿ ಅದರ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ದಂಡಗಳ ಮೇಲೆ ಸಹ ಈ ಆದೇಶವು ಅನ್ವಯವಾಗುತ್ತದೆ.
- g) ಈ ಆದೇಶವು 31-07-2024 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆವಿಗೆ ಜಾರಿಯಲ್ಲಿರುತ್ತದೆ.
- h) ಈಗಾಗಲೇ ಪಾವತಿಸಿದ ಆಸ್ತಿತೆರಿಗೆ ಅಥವಾ ಬಡ್ಡಿ ಅಥವಾ ದಂಡವನ್ನು ಮರುಪಾವತಿ ಅಥವಾ ಮುಂಬರುವ ಸಾಲಿನ ತೆರಿಗೆಗಳಿಗೆ ಅಥವಾ ಬಿ.ಬಿ.ಎಂ.ಪಿ.ಯ ಇತರ ವಿಧಿಸುವಿಕೆಗಳಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.

ಈ ಆದೇಶವನ್ನು ಪ್ರಕರಣ ಸಂಖ್ಯೆ: ಸಿ:129/2024 ರಲ್ಲಿ ಸಚಿವ ಸಂಪುಟವು ದಿನಾಂಕ: 15-02-2024 ರಂದು ನಡೆದ ಸಭೆಯಲ್ಲಿ ನೀಡಿರುವ ಅನುಮೋದನೆಯ ಅನುಸಾರ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಹೆಚ್.ಎಸ್.ಶಿವಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.
(ಬಿ.ಬಿ.ಎಂ.ಪಿ-2 & ಸಮನ್ವಯ)